

22 ನೇ ಡಿಸೆಂಬರ್ ,2018

ಶ್ರೀ.ಶಿವಯೋಗಿ ಸಿ ಕಳಸದ, ವ್ಯವಸ್ಥಾಪಕ ನಿರ್ದೇಶಕರು,
ಕೆ ಎಸ್ ಆರ್ ಟಿ ಸಿ ರವರು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸುಮಾರು ಎರಡು
ಗಂಟೆಗಳ ಕಾಲ ಪರಿಶೀಲನೆ ನಡೆಸಿದರು.

1. ಚಾಲಕ / ನಿರ್ವಾಹಕ ವಿಶ್ರಾಂತಿ ಕೊಠಡಿಗಳಲ್ಲಿ ಬೆಡ್ ಗಳ ಸಂಖ್ಯೆ ಯನ್ನು ಹೆಚ್ಚಿಸುವುದು
2. ಶಿಶು ಪೋಷಣಾ ಕೇಂದ್ರದಲ್ಲಿ ಶೌಚಾಲಯ ವ್ಯವಸ್ಥೆ, ತೊಟ್ಟಿಲು, ಸಣ್ಣದಾದ ಹೀಟರ್ ಮತ್ತು ಕುಳಿತುಕೊಳ್ಳಲು ಸರಿಯಾದ ಆಸನದ ವ್ಯವಸ್ಥೆ ಮಾಡಲು ಸೂಚನೆ
3. ಲಗ್ನೇಜು ಕೊಠಡಿಗಳಲ್ಲಿ ಪ್ರಯಾಣಿಕರ ಲಗ್ನೇಜುಗಳಿಗೆ ಇನ್ನು ಹೆಚ್ಚಿನ ಭದ್ರತೆ ಕಲ್ಪಿಸಲು ಸಿಸಿಟಿವಿ ವ್ಯವಸ್ಥೆ ಮಾಡುವುದು. ಅಗ್ನಿನಂದಕಗಳನ್ನು ಅಳವಡಿಸುವುದು
4. ಬಸ್ ನಿಲ್ದಾಣಗಳಲ್ಲಿ ವಾಣಿಜ್ಯ ಮಳಿಗೆಗಳು ಖಾಲಿ ಇರದಂತೆ ಕ್ರಮವಹಿಸುವುದು.
5. ಚಿಕ್ಕ ಲಾಲ್ ಬಾಗ್ ರಸ್ತೆಯಿಂದ ಟರ್ಮಿನಲ್ ಒಂದಕ್ಕೆ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿ ಮತ್ತು ಡಾಂಬರಿಕರಣ
6. ಮೆಟ್ರೋ ನಿಲ್ದಾಣದಿಂದ ನಮ್ಮ ಕೆ ಎಸ್ ಆರ್ ಟಿ ಸಿ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಿರುವ ಪಾದಾಚಾರಿ ಮಾರ್ಗಕ್ಕೆ ಚಾವಣಿ ಒದಗಿಸುವುದು
7. ಕೆಂಪೇಗೌಡ ಬಸ್ ನಿಲ್ದಾಣ ವನ್ನು ಪ್ರಯಾಣಿಕ ಸ್ನೇಹಿಯಾಗಿ ಅಭಿವೃದ್ಧಿಪಡಿಸುವ ಕುರಿತು ನೀಲಿನಕ್ಕೆ ತಯಾರಿಸುವುದರೊಂದಿಗೆ ಕಾರ್ಯ ಸಾಧ್ಯತೆ ಬಗ್ಗೆ ಅಧ್ಯಯನ ದ ವರದಿ ತಯಾರಿಸುವುದು
8. ಪ್ರಯಾಣಿಕರ ಸಂಖ್ಯೆ ಗೆ ಅನುಗುಣವಾಗಿ ಶೌಚಾಲಯ ಗಳ ಸಂಖ್ಯೆಯನ್ನು ಹೆಚ್ಚಿಸುವುದು
9. ಮೆಟ್ರೊವತಿಯಿಂದ ಹಸ್ತಾಂತರಿಸಿರುವ ಖಾಲಿ ಜಾಗವನ್ನು ಸುರಕ್ಷತೆಗಾಗಿ ಹೆಚ್ಚಿನ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸುವುದು
10. ದಿವ್ಯಾಂಗ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮತ್ತಷ್ಟು ಪ್ರಯಾಣಿಕ ಸ್ನೇಹಿ ವೀಲ್ ಚೇರ್ ಮತ್ತು ಇಳಿಜಾರನ್ನು ಒದಗಿಸುವುದು
11. ಇಳಿಯುವ ಪ್ರಯಾಣಿಕರಿಗೆ ಒಂದೇ ಕಡೆ ಸ್ಥಳ ನಿಗದಿ ಮತ್ತು ಅಂಕಣ ಒದಗಿಸುವುದು
12. ಶುದ್ಧ ಕುಡಿಯುವ ನೀರಿನ ಉತ್ಪತ್ತಿ ನೀರನ್ನು ಸಂಸ್ಕರಣೆ ಮತ್ತು ಮರುಬಳಕೆ ಮಾಡುವುದು.
13. ಸರ್ಕಾರದ ಸಂಬಂದಪಟ್ಟ ಇಲಾಖೆಯ ಸಮನ್ವಯದೊಂದಿಗೆ ಜನೌಷಧಿ ಕೇಂದ್ರಗಳನ್ನು ಬಸ್ ನಿಲ್ದಾಣದಲ್ಲಿ ಪ್ರಾರಂಭಿಸುವುದು
14. ಪ್ರತಿಷ್ಠಿತ ಸಾರಿಗೆ ವಾಹನಗಳಲ್ಲಿ ತುರ್ತು ನಿರ್ಗಮನ ಬಾಗಿಲುಗಳನ್ನು ಪರಿಕ್ಷೀಸಲಾಯಿತು.

15. ಬಸ್ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಮುಕ್ತ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುವುದು.

16. ಜಿ.ಪಿ.ಎಸ್ ಆಧಾರಿತ ಸೂಚನಾ ಫಲಕಗಳನ್ನು ಅಳವಡಿಸುವುದು

17. ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಪೌರಾಡಳಿತಕ್ಕೆ ಒದಗಿಸಿರುವ ಸಮಗ್ರ ಸೌಲಭ್ಯಗಳ ಬಗ್ಗೆ ವಿಮಾನ ನಿಲ್ದಾಣದಲ್ಲಿ ಒದಗಿಸಿರುವ ಮಾದರಿಯ ಆ್ಯಪ್ ಅನ್ನು ಅಭಿವೃದ್ಧಿ ಪಡಿಸುವುದು

18. ಟರ್ಮಿನಲ್ 3 ರಲ್ಲಿ ಬಸ್ಸುಗಳ ದಟ್ಟಣೆ ಇರುವುದರಿಂದ , ಕೆಲವೊಂದು ಅನುಸೂಚಿಗಳನ್ನು ಅಂಕಣ 2ಕ್ಕೆ ಸ್ಥಳಾಂತರಿಸುವುದು

19. ಬಸ್ ನಿಲ್ದಾಣದ ಸಮಗ್ರ ಶುಚಿತ್ವವನ್ನು ಕಾಪಾಡುವುದು ಹಾಗೂ ಕೆಲವು ಮುಂಜಾಗ್ರತಾ ಕ್ರಮವಹಿಸುವುದು.

20. ನಿಯಮಿತವಾದ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳುವುದು

21. ಸಿಬ್ಬಂದಿಗಳೊಡನೆ ಕುಂದುಕೊರತೆ ಮತ್ತು ಅಭಿಪ್ರಾಯ ವಿನಿಮಯ

22. ಪ್ರತಿಷ್ಠಿತ ಸೇವೆಗಳ ಪ್ರಯಾಣಿಕರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ ಒದಗಿಸುವುದು

23. ದ್ವಿಚಕ್ರ ಹಾಗೂ ಲಘು ವಾಹನಗಳಿಗೆ ಸೂಕ್ತ ನಿಲುಗಡೆ ಸೌಲಭ್ಯ ಒದಗಿಸುವುದು